



بِسْمِ اللّٰهِ الرَّحْمٰنِ الرَّحِيمِ

ಶಾರೀರಿಕ ಸೌಖ್ಯದ ಬಗ್ಗೆ ಗಮನ ಕರಿಸಬೇಕಾದುದು ಅಗತ್ಯ

(ಅಹ್ಲಾದಿಯಾ ಮುಸ್ಲಿಮ್ ಜರ್ಮಾಲ್ ಎಂಬೆ ವಿಧಿ ಅಧಿಕಾರಿ ಮಂಡಳಿ ಅಧ್ಯಕ್ಷರು, ಅವರು ಲಂಡನ್‌ನಲ್ಲಿ
‘ಜೀತುಲ್ ಫುತ್ಪಾತ್’ ಮಸೀದಿಯಲ್ಲಿ 22-07-2016 ರಂದು ನೀಡಿದ ಜುಮುಅ ಖುತ್ತಿಬದ ಸಾರಾಂಶ)

(ತಶ್ಹ್ಯದ್, ತಲಾಪ್ಯದ್ ಮತ್ತು ಸರಾತುಲ್ ಥಾತಿಹ ಪರಿಸಿದ ನಂತರ) ಹರ್ಬೂರ್ತ್ ಖಲೀಫಾತುಲ್ ಮಸೀಹ್ ಖಾಲಿಫ್ ಅಧ್ಯಾತ್ಮಾತ್ಮಾಹ ತಾಲಾ ಬಿಸ್ರಾರಿಹಿಲ್ ಅರ್ಬಾಘ್ ಹೀಗೆ ಹೇಳಿದರು:

ಹರ್ಬೂರ್ತ್ ಮಸೀಹ್ ಮೌಲಾದ್ ಅಲ್-ಹಿಸ್ಲಾಮುರ ಕಷ್ಟಪಟ್ಟಿ ದುಡಿಯುವ ಸ್ವಭಾವ, ಅರ್ಬಾಘ್ವನನ್ನು ಕಾಪಾಡಲು ಮತ್ತು ಶರೀರವನ್ನು ಚುರುಹಾಗಿ ಇರಿಸಲು ಅವರು ನಾಮಾನ್ಯವಾಗಿ ಏನೆಲ್ಲ ಮಾಡುತ್ತಿದ್ದರು ಎಂಬುದರ ಬಗ್ಗೆ ಪ್ರಸ್ತಾಪಿಸುತ್ತಾ ಹರ್ಬೂರ್ತ್ ಮಸೀಹ್ ಮೌಲಾದ್ ರಮಿಯಲ್ಲಾಹು ಅನ್ನಾಹು ಹೀಗೆ ಹೇಳುತ್ತಾರೆ: ಹರ್ಬೂರ್ತ್ ಮಸೀಹ್ ಮೌಲಾದ್ ಅಲ್-ಹಿಸ್ಲಾಮುರ ಅಲ್-ಹಿಸ್ಲಾಮುರವು ಉದಾಸೀನ ಮಸೋಖಾವದರಾಗಿ ಖಂಡಿತವಾಗಿಯೂ ಇರಲಿಲ್ಲ. ಅವರು ಅತೀ ಹೆಚ್ಚಿ ಶ್ರಮ ಪಡುವವರಾಗಿದ್ದರು. ಅವರು ಏಕಾಗಿಯಾಗಿರಲು ಬಯಸುತ್ತಿದ್ದರೂ ಕಷ್ಟಪಡುವ ಬಗ್ಗೆ ಅವರು ನಾಬರಿಗೊಳ್ಳುತ್ತಿರಲಿಲ್ಲ. ಹೆಚ್ಚಿನ ಎಲ್ಲಾ ಸಂದರ್ಭಗಳಲ್ಲಿ ಅವರು ಎಲ್ಲಿಗಾದರೂ ಪ್ರಯಾಣ ಮಾಡಲು ಹೊರಟಾಗ ಅವರು ಸಂಭರಿಸಬೇಕಾಗಿದ್ದ ಕುದುರೆಯನ್ನು ಕೆಲಸಗಾರನ ಕೈಯ್ಯಲ್ಲಿ ಕೊಟ್ಟಿ ಮುದೆ ನಾಗಲು ಹೇಳುತ್ತಿದ್ದರು ಮತ್ತು ಅವರು ಅವರ ಹಿಂದೆ ನಡೆದುಕೊಂಡು ಇಪ್ಪತ್ತು-ಇಪ್ಪತ್ತೇದು ಮೈಲುಗಳಷ್ಟು ದೂರ ನಡೆದುಕೊಂಡೇ ಹೋಗುತ್ತಿದ್ದರು. ಅವರು ಬಹುತೇಕ ಸಂದರ್ಭಗಳಲ್ಲಿ ನಡೆದುಕೊಂಡೇ ಪ್ರಯಾಣ ಮಾಡುತ್ತಿದ್ದರು. ಸಾರಾ ಮೃಗದ ಮೇಲೆ ಕುಳಿತುಕೊಂಡು ಬಹಳ ಕಡಿಮೆ ಸಂದರ್ಭಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಪಾದಚಾರಿಯಾಗಿ ಪ್ರಯಾಣ ಮಾಡುವ ಈ ಸ್ವಭಾವ ಅವರಿಗೆ ಆಯಸ್ಸಿನ ಅಂತಿಮ ಕಾಲದ ತನಕ ಸಹ ಇತ್ತು ಐಪ್ಪತ್ತು ವರ್ಷ ದಾಟಿದ ಪ್ರಾಯದಲ್ಲಿ ಅವರಿಗೆ ಕೆಲವು ಕಿರಿ ಹೋಗಳು ಬಾಧಿಸಿದ್ದರೂ ಅವರು ಪ್ರತಿದಿನ ಗಾಳಿ ಸೇವನೆಗೆ ಸಂಭರಿಸುತ್ತಿದ್ದರು. ಅವರು ಪ್ರತಿದಿನ ನಾಲ್ಕು ಮೈಲುಗಳಷ್ಟು ಸಂಭರಿಸಬೇಕಾಗಿ ಮರಜುತ್ತಿದ್ದರು. ಕೆಲವು ಸಾರಿ ಏಳು ಮೈಲುಗಳಷ್ಟು ಸಹ ಪಾದಚಾರಿಯಾಗಿ ಸಂಭರಿಸುತ್ತಿದ್ದರು. ವೃಧ್ಧರಾಗುವುದಕ್ಕೆ ಮೊದಲಿನ ತನ್ನ ಸ್ಥಿತಿಯ ಬಗ್ಗೆ ಹರ್ಬೂರ್ತ್ ಮಸೀಹ್ ಮೌಲಾದ್ ಅಲ್-ಹಿಸ್ಲಾಮುರ ವಿವರಿಸುತ್ತಾ ಹೇಳುತ್ತಿದ್ದರು. ಕೆಲವು ಸಾರಿ ಸುಬ್ರಹ್ಮಣ್ಯ ನಮಾರ್ಬುಗೆ ಮೊದಲು ನಿದ್ರೆಯಿಂದ ಎದ್ದು ಪಡಾಲದ ತನಕ ನಡೆಯುತ್ತಿದ್ದರು. ಪಡಾಲ ಖಾದಿಯಾನ್ನಿಯ ಅಂದಾಜು ಎದುವರೆ ಮೈಲು ದೂರವಿರುವ ಗ್ರಾಮವಾಗಿದೆ. ಆಗ ಸುಬ್ರಹ್ಮಣ್ಯ ನಮಾರ್ಬು ಸಮಯವಾಗುತ್ತಿತ್ತು.

ಈ ಮಾದರಿ ನಮಗೆಲ್ಲಿರುಗೂ, ವಿಶಿಷ್ಟವಾಗಿ ಮುರಬ್ಬಿಗಳಿಗೆ - ಅವರಿಗೆ ಜರ್ಮಾಲ್ ಅತಿಗೆ ಸೇವೆ ಮಾಡುವ ಕೆಲಸವಿದೆ - ಎಲ್ಲರಿಗೂ ಅನುಸರಿಸಲು ಯೋಗ್ಯವಾಗಿದೆ. ಜರ್ಮಾಲ್ ಅತಿಗೆ ಸೇವೆ ಮಾಡುವವರಲ್ಲಿ ಪ್ರಥಮ ಸ್ಥಾನ ಮುರಬ್ಬಿಗಳಿಗೆ. ಅವರು ತನ್ನ ಅರ್ಬಾಘ್ವನನ್ನು ಕಾಪಾಡಲು ಮತ್ತು ತನ್ನ ದೇಹದಾರ್ಥವನ್ನು ಪರ್ವಿಸಲು ವ್ಯಾಯಾಮ ಮಾಡುವ ಮತ್ತು ಕಾಲುಡಿಗೆಯ ಅಭ್ಯಾಸ ಅವಶ್ಯಕವಾಗಿಯೂ ಮಾಡಿಕೊಳ್ಳಬೇಕು. ಅವರಿಗೆ ನಡೆದುಕೊಂಡು ಹೋಗಲು ಸಮಯದ ಕೊರತೆಯಿಂದ ಸಾಧ್ಯವಾಗುವುದಿಲ್ಲವಾದರೆ ಅಥವಾ ಬೇರೆ ಕಾರಣದಿಂದ ಸಾಧ್ಯವಾಗುವುದಿಲ್ಲವಾದರೆ ಅವರು ವ್ಯಾಯಾಮ ಮಾಡಲು ಸಮಯವನ್ನು ಕಂಡುಕೊಳ್ಳಬೇಕಾದುದು ಅವಶ್ಯಕವಾಗಿದೆ.

ನಮ್ಮ ಮುರಬ್ಬಿಗಳು ಮತ್ತು ವಾಕಿಫೆ ರಿಯಂಡಿಗಿ ಜನರು ಯಾವುದಾದರೊಂದು ರೀತಿಯ ವ್ಯಾಯಾಮವನ್ನು ಅವಶ್ಯಕವಾಗಿಯೂ ಮಾಡಬೇಕು. ಪಾಜ್ಞಿಯಾತ್ಮ ದೇಶಗಳಲ್ಲಿ ಅರ್ಬಾಘ್ವಕ್ಕೆ ಹಾನಿಕರವಾದ ಅಹಾರ ಪದಾರ್ಥಗಳು ಬಹಳ ಪ್ರಚಾರದಲ್ಲಿವೆ. ಅವುಗಳ ಉಪಯೋಗದಿಂದ ತನ್ನನ್ನು ಸುರಕ್ಷಿತವಾಗಿಡಬೇಕು. ಮುರಬ್ಬಿಗಳಿಗೆ ಸ್ವಲ್ಪಮಟ್ಟಿಗೆ ಅಡಿಗೆ ಮಾಡಲು ಸಹ ತೀಳಿದಿರಬೇಕು. ಇವು ನಾನು ಕೇವಲ ನಿಮಗೆ ಉಪದೇಶ ರೂಪದಲ್ಲಿ ಹೇಳುವ ಮಾತುಗಳಲ್ಲ. ಅಲ್ಲಾಹನ ಅನುಗ್ರಹದಿಂದ ನಾನು ವ್ಯಾಯಾಮವನ್ನು ಕ್ರಮಬದ್ಧವಾಗಿ ಮಾಡುತ್ತಾ ಇದ್ದೇನೆ. ನಮಗೆ ಅರ್ಬಾಘ್ವವಂತರಾದ ಮುರಬ್ಬಿಗಳೂ, ವಾಕಿಫೆ ರಿಯಂಡಿಗಿ ಜನರು ಬೆಕಾಗಿದ್ದಾರೆ. ಅದುದರಿಯ ಈ ಜನರು ತನ್ನ ಅರ್ಬಾಘ್ವ ಬಗ್ಗೆ ನಿಲಾಕ್ಷಿತೆಯಿಂದ ಮತ್ತು ಉದಾಸೀನತೆಯಿಂದ ವರ್ತಿಸಬಾರದು. ಅವರು ಅತ್ಯುತ್ತಮ ರೀತಿಯಲ್ಲಿ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಸಮರ್ಥರಾಗಬೇಕು.

ಕೆಲವು ಸಾರಿ ಕೆಲವು ಜನರು ಬಹಳ ಜಿಂತೆಯಿಂದ ಹೇಳುತ್ತಾರೆ: ನಮ್ಮ ಒಳಿತು ಮಾಡುವ ಸ್ಥಿತಿ ಒಂದೇ ರೀತಿ ಇರುವುದಿಲ್ಲ. ಅದುದರಿಯ ಬಹಳ ಜಿಂತೆಯಿಂದ ಇದ್ದೇವೆ ಎಂದು ಹೇಳುತ್ತಾರೆ. ಈ ರೀತಿ ಯೋಚಿಸುವುದು ಒಳ್ಳೆಯದೇ ಆಗಿದೆ. ಏಕೆಂದರೆ ಇದರ ಮೂಲಕ ಮನುಷ್ಯನು ತನ್ನನ್ನು ಪರಿಖೋಧಿಸುತ್ತಾ ಇರುತ್ತಾನೆ. ನನ್ನಲ್ಲಿ ಒಳಿತು ಮಾಡುವ ಬಗ್ಗೆ ಏಕೆ ಅಸ್ತಿ ಕಡಿಮೆಯಾಗಿದೆ ಎಂದು ಆ ಮೂಲಕ ಜಿಂತಿಸುತ್ತಾನೆ. ಆದರೆ ಈ ಸ್ಥಿತಿ ಹೆಚ್ಚಿ ಸಮಯ ಇರಬಾರದೆಬೆ ಯೋಚನೆ ಸಹ ಆಗ ತೆಲೆದೊರಬೇಕು. ಅದರ ಪರಿಹಾರದ ಬಗ್ಗೆ ಜಿಂತಿಸಬೇಕು. ಇದು ಒಳ್ಳೆಯದೇ ಆಗಿದೆ. ಆದರೆ ಕೆಲವು ಸಾರಿ ಹೀಗೆ ಸಹ ಆಗುತ್ತದೆ. ಅಂದರೆ, ಯಾವುದೇ ಕೆಡುಕು ಉಂಟಾಗಿರುವುದಿಲ್ಲ. ಅಂತಹ ಜನರು ಹೆಚ್ಚಿ ಒಳಿತು ಮಾಡುವ ಬಗ್ಗೆ ಮತ್ತು ಒಳಿತು ಮಾಡಿದು ಕಡಿಮೆಯಾದ ಬಗ್ಗೆ ಯೋಚಿಸುತ್ತಾರೆ. ಹರ್ಬೂರ್ತ್ ಮುಹಮ್ಮದ್ ಸಲ್ಲಾಲ್ ಅಲ್-ಹಿಸ್ಲಾಮು ಅಲ್-ಹಿಸ್ಲಾಮು ವಸಲ್ಲಿ ಬಹಳಿಗೆ ಅವರ ಒಬ್ಬ ಸಹಾಬಿ ಬಂದು ಹೇಳಿದರು: ಈ ಅಲ್ಲಾಹನ ಸಂದೇಶವಾಹಕರೇ, ನಾನು ಮುನಾಫಿಬ್ (ಕರ್ಪಟವಿಜ್ಞಾನಿ) ಆಗಿದ್ದೇನೆ. ನಾನು ತನ್ನ ಸಮೀಪ ಇದ್ದಾಗ ನನ್ನ ಸ್ಥಿತಿ ಒಂದು ರೀತಿಯಲ್ಲಿರುತ್ತದೆ. ಆದರೆ ನಾನು ನಿಮ್ಮ ಸಮೀಪದಿಂದ ಹೊರಟು ಹೋದಾಗ ನನ್ನ ಸ್ಥಿತಿ ಇನ್ನೊಂದು ರೀತಿಯಲ್ಲಿರುತ್ತದೆ. ಎಂದರೆ ನಿಮ್ಮ ಸಮೀಪ ನಾನಿದ್ದಾಗ ಒಳ್ಳೆಗಿನ ಮತ್ತು ಹೃದಯ ಶುದ್ಧಿಯ ಅವಸ್ಥೆಯಲ್ಲಿ ನಾನಿರುತ್ತೇನೆ. ನಾನು ನಿಮ್ಮ ಸಮೀಪದಿಂದ ಹೊರಗೆ ಹೋದಾಗ ಆ ಸ್ಥಿತಿ ಇರುವುದಿಲ್ಲ ಎಂದು ಹೇಳಿದರು. ಆಗ ಹರ್ಬೂರ್ತ್ ಮುಹಮ್ಮದ್ ಸಲ್ಲಾಲ್ ಅಲ್-ಹಿಸ್ಲಾಮು ವಸಲ್ಲಿ ಹೇಳಿದರು: ಸತ್ಯವಿಶ್ವಾಸಿಯ ಚಿಕ್ಕ ಇದೇ ಆಗಿದೆ. ನೀನು ಮುನಾಫಿಬ್ ಅಲ್ಲ. ಹರ್ಬೂರ್ತ್ ಮುಹಮ್ಮದ್ ಸಲ್ಲಾಲ್ ಅಲ್-ಹಿಸ್ಲಾಮು ವಸಲ್ಲಿ ಹೇಳಿದರು ಮತ್ತು ಪರಿಸುತ್ತಾನೆ. ಹರ್ಬೂರ್ತ್ ಮುಹಮ್ಮದ್ ಸಲ್ಲಾಲ್ ಅಲ್-ಹಿಸ್ಲಾಮು ಅಲ್-ಹಿಸ್ಲಾಮು ವಸಲ್ಲಿ ಹೇಳಿದರು ಮತ್ತು ಪರಿಸುತ್ತಾನೆ. ಹರ್ಬೂರ್ತ್ ಮುಹಮ್ಮದ್ ಸಲ್ಲಾಲ್ ಅಲ್-ಹಿಸ್ಲಾಮು ಅಲ್-ಹಿಸ್ಲಾಮು ವಸಲ್ಲಿ ಹೇಳಿದರು ಮತ್ತು ಪರಿಸುತ್ತಾನೆ.

ವೆಸಲ್ಲಮರ ಸಹಾರು ಅದ್ವೈತಾಲಿಗಳಾಗಿದ್ದರು. ಅವರು ತಮ್ಮ ಸ್ವಂತ ಸ್ಥಿತಿಯ ಬಗ್ಗೆ ಯೋಚಿಸಿ ಚಿಂತಾಪುರಾಗುವಾಗ ಅವರು ಹರ್ಯೋರತ್ ಮುಹಮ್ಮದ್ ಸಲ್ಲಲ್ಹಾಕು ಅಲ್ಯೇಹಿ ವಸಲ್ಲಮರ ಸಮೀರಪಕ್ಕೆ ಹೋಗಿ ಅವರ ದಿವ್ಯ ಶಕ್ತಿಯ ಮೂಲಕ ತಮ್ಮ ಚಿಕಿತ್ಸೆ ನಡೆಸುತ್ತಿದ್ದರು. ಆದುದರಿಂದ ನಾವು ಈ ರೀತಿಯ ಚಿಂತಾಪುರಾಗಿ ನಮ್ಮ ಆರಾಧನೆಗಳ ಮೂಲಕ, ಪ್ರಾರ್ಥನೆಗಳ ಮೂಲಕ ಮತ್ತು ಇಸ್ತ್ರೋಫಾರ್ ಮೂಲಕ ಯಾವಾಗಲೂ ನಮ್ಮನ್ನು ಚಿಕಿತ್ಸೆ ಮಾಡುತ್ತಾ ಇರಬೇಕು. ನಾವು ಕೇವಲ ನಮ್ಮ ಸ್ಥಿತಿಯ ಬಗ್ಗೆ ಉಂಟೆ ಮಾಡುತ್ತಾ ಇದ್ದರೂ ಈ ರೀತಿ ಉಂಟಿಸುವುದು ನಿರ್ಜ್ಞತೆಯಿಂದ ವರ್ತಿಸುವುದಕ್ಕಿಂತ ಉತ್ತಮವಾಗಿದೆ. ಏಕೆಂದರೆ ನಿರ್ಜ್ಞತೆಯಿಂದ ವರ್ತಿಸುವ ಕಾರಣ ಕೆಲವು ಸಾರಿ ಅದು ಅಲ್ಲಾಹನಿಂದ ದೂರ ಸರಿಸುತ್ತದೆ. ಅನಂತರ ಕ್ರಮೇಣ ಧರ್ಮದಿಂದ ಸಹ ನಾವು ದೂರ ಸರಿಸಲ್ಪಡುತ್ತೇವೆ. ಆಗ ನಾವು ಚಿಕಿತ್ಸೆ ಮಾಡಲಾಗದ ಆಧ್ಯಾತ್ಮಿಕ ರೋಗಿಗಳಾಗಿ ಬಿಡುತ್ತೇವೆ. ಆದುದರಿಂದ ಇದರ ಬಗ್ಗೆ ಬಹಳ ಹೆಚ್ಚು ಗಮನಿಸುವುದು ಅತಾವಶ್ಯಕವಾಗಿದೆ.

ಹರ್ಯೋರತ್ ಮುಸ್ಲಿಕ್ ಮೌಲಿಕ್ ರರ್ಮಿಯಲ್ಲಾಕು ಅನ್ನಾಹು ಹೇಳುತ್ತಾರೆ: ಸಂತೋಷ ಮತ್ತು ದುಃಖ ಸಂಬಂಧ ಭಾವನೆಯೊಂದಿಗೆ ಇದೆ. ಉದಾಹರಣೆಗೆ ಒಬ್ಬನು ಮನೆಯಲ್ಲಿ ವಿವಾಹ ನಡೆಯಲಿದ್ದರೆ ಅವನು ಬಹಳ ಸಂತೋಷವನ್ನು ಅಂದಾಗಿ ಅವನು ಬಹಳ ಸಂತೋಷವನ್ನು ಅಂದಾಗಿ ಬಹಳ ಸಾಲ ಸಹ ಪಡೆದುಕೊಳ್ಳುತ್ತಾನೆ. ಸಾಲ ಮಾಡಿ ಹಣ ಪಡೆದು ಸಂತೋಷವನ್ನು ಪ್ರಯೋಜಿಸುತ್ತಾನೆ. ಅವನು ಸಂಬಂಧಿಕರು ಸಹ ಈ ಸಂತೋಷದಲ್ಲಿ ಭಾಗವಿಸುತ್ತಾರೆ. ಅದರೆ ಯಾರಿಗೆ ಆ ವ್ಯಕ್ತಿಯೊಂದಿಗೆ ಸಂಬಂಧವಿಲ್ಲವೋ ಅವರಿಗೆ ಸಂಬಂಧಿಸಿ ಹೇಳುವುದಾದರೆ ಆ ವ್ಯಕ್ತಿ ಸಂತೋಷವನ್ನು ಪ್ರಯೋಜಿಸುವುದು, ಅಥವಾ ಅವನು ಸಂಬಂಧಿಕರು ಸಂತೋಷವನ್ನು ಅವನ ಬಂಧು ಬಂಧವರು ಸಂತೋಷವನ್ನು ಅದಕ್ಕೊಳ್ಳುತ್ತಾರೆ ಅವರಿಗೆ ಆ ವಿಷಯಗಳು ಗಮನಾರ್ಹವಾಗುವುದಿಲ್ಲ. ಇದೇ ರೀತಿ ಒಬ್ಬನು ತನ್ನ ಕುಟುಂಬದ ರ್ಷಕನಾಗಿರುವಾಗ ಮೃತನಾದರೆ ಅವನು ಮನೆಯಲ್ಲಿ ಶೋಕ ಪ್ರಕಟಿಸಿ ನಡೆಯುತ್ತದೆ. ಅದರೆ ಮೃತ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವಿಲ್ಲದವನಿಗೆ ಅದು ಯಾವುದೇ ಶ್ರದ್ಧಾರ್ಥ ವಿಷಯವಾಗುವುದಿಲ್ಲ. ನಾವಿರಾಯ ಜನರು ಪ್ರತಿದಿನ ಮೃತರಾಗುತ್ತಾರೆ. ಅವರ ಬಗ್ಗೆ ನಮಗೆ ಹರಿಚಯವಿಲ್ಲದಿದ್ದರೆ ಅವರ ಮೃತ್ಯು ಬಗ್ಗೆ ತಿಳಿದಾಗ ನಮ್ಮಲ್ಲಿ ಯಾವ ಭಾವನೆಯೂ ತಲೆದೋರುವುದಿಲ್ಲ. ಅದರೆ ನಮ್ಮ ಸಮೀರಪದ ಬಂಧು ಮೃತನಾದರೆ ಅದರ ಬಗ್ಗೆ ನಮ್ಮಲ್ಲಿ ತೀವ್ರವಾಗಿ ಭಾವನೆಗಳು ತಲೆದೋರುತ್ತವೆ.

ಹರ್ಯೋರತ್ ಮುಸ್ಲಿಕ್ ಮೌಲಿಕ್ ರರ್ಮಿಯಲ್ಲಾಕು ಅನ್ನಾಹು ಹೇಳುತ್ತಾರೆ: ಭಾವನೆಗಳ ಶ್ರಯಲ್ಲಿ ಬಹಳ ವಿಕಿತವಾಗಿದೆ. ಅದರ ಬಗ್ಗೆ ಚಿಂತಿಸುವಾಗ ವಿಚಿತ್ರ ಸ್ಥಿತಿಗಳಂಟಾಗುತ್ತವೆ. ಒಂದು ಘಟನೆ ಒಬ್ಬನಿಗೆ ಸಂತೋಷಕರವೂ ನೆಮ್ಮಿದಿದಾಯಕವೂ ಆಗಿರುವಾಗ ಇನ್ನೊಬ್ಬನಿಗೆ ಶೋಕದಾಯಕವಾಗಿರುತ್ತದೆ. ಈ ವಿಷಯವನ್ನು ಹರ್ಯೋರತ್ ಮಸೀಹ್ ಮೌಲಿಕ್ ಅಲ್ಯೇಹಿಸುಲಾಮರು ಒಂದು ಚಿಕ್ಕ ಮಾತಿನ ಮೂಲಕ ನನಗೆ ಕಲ್ಪಿಸಿದ್ದರು. ಹರ್ಯೋರತ್ ಮಸೀಹ್ ಮೌಲಿಕ್ ಅಲ್ಯೇಹಿಸುಲಾಮ್ ಯಾವಾಗಲೂ ಪತ್ರಿಕೆಗಳನ್ನು ಓದುತ್ತಿದ್ದರು. ಈ ವಿಷಯದಲ್ಲಿ ಸಹ ಧಾರ್ಮಿಕ ಕಾರ್ಯಗಳನ್ನು ಮಾಡುವ ಜನರಿಗೆ ಒಂದು ನೀತಿಪಾಠಿದೆ. ಅವರು ನಿತ್ಯ ಪತ್ರಿಕೆಗಳನ್ನು ಓದಬೇಕು. ಚಿಕ್ಕಪಟ್ಟ ಸಮಾಜಾರಗಳನ್ನು ಸಹ ಗಮನಿಸಬೇಕು.

ಹರ್ಯೋರತ್ ಮುಸ್ಲಿಕ್ ಮೌಲಿಕ್ ರರ್ಮಿಯಲ್ಲಾಕು ಅನ್ನಾಹು ಹೇಳುತ್ತಾರೆ: ಹರ್ಯೋರತ್ ಮಸೀಹ್ ಮೌಲಿಕ್ ಅಲ್ಯೇಹಿಸುಲಾಮ್ ಪತ್ರಿಕೆಗಳನ್ನು ಓದುತ್ತಿದ್ದರು. 1907ರಲ್ಲಿ ಒಂದು ದಿವಸ ಪತ್ರಿಕೆ ಓದುವಾಗ ಹರ್ಯೋರತ್ ಮಸೀಹ್ ಮೌಲಿಕ್ ಅಲ್ಯೇಹಿಸುಲಾಮ್ ನನ್ನನ್ನು ಕರೆದು ಒಬ್ಬ ವ್ಯಕ್ತಿ ಮೃತನಾದ ಬಗ್ಗೆ ತಿಳಿಸಿದರು. ನನಗೆ ಅವನ ಹೆಸರು ಈಗ ನೆನಪಿಲ್ಲ. ಹರ್ಯೋರತ್ ಮುಸ್ಲಿಕ್ ಮೌಲಿಕ್ ರರ್ಮಿಯಲ್ಲಾಕು ಅನ್ನಾಹು ಹೇಳುತ್ತಾರೆ: ನಾನು ಅದನ್ನು ಕೇಳಿ ನಪ್ಪಬಿಟ್ಟೆ. ನಾನು ಹೇಳಿದೆ: ನನಗೆ ಅವನ ಬಗ್ಗೆ ಏನು ತಿಳಿಯಲಿಕ್ಕಿದೆ. ಆಗ ಹರ್ಯೋರತ್ ಮಸೀಹ್ ಮೌಲಿಕ್ ಅಲ್ಯೇಹಿಸುಲಾಮ್ ಹೇಳಿದರು: ಮೃತನ ಮನೆಯಲ್ಲಿ ಶೋಕಾಚರಣೆ ನಡೆಯುತ್ತಿದೆ. ನೀನು ಹೇಳುತ್ತಿರುವೆ ನಿನಗೆ ಅದರಲ್ಲಿ ಏನಿದೆ ಎಯ.

ಹರ್ಯೋರತ್ ಮುಸ್ಲಿಕ್ ಮೌಲಿಕ್ ರರ್ಮಿಯಲ್ಲಾಕು ಅನ್ನಾಹು ಹೇಳುತ್ತಾರೆ: ಇದಕ್ಕೆ ಕಾರಣವೇನು? ಇದರ ಕಾರಣವೇನಿಂದರೆ ಯಾರೊಂದಿಗೆ ನಮಗೆ ಸಂಬಂಧವಿರುವುದಿಲ್ಲವೋ ಆ ವ್ಯಕ್ತಿಯ ದುಃಖ ಮತ್ತು ಸಂತೋಷ ಸಹ ನಮ್ಮ ಮೇಲೆ ಪ್ರಭಾವ ಬೇರುವುದಿಲ್ಲ.

ನಾವು ನೆನಪಿಡಬೇಕಾದುದೇನಿಂದರೆ ನಮಗೆ ಉಪಕಾರ ಮಾಡಿದವರಿಗೋಸ್ಕರ ಮತ್ತು ಅವರ ಮುಕ್ಕಳಿಗೋಸ್ಕರ ನಾವು ಪ್ರಾರ್ಥಿಸಬೇಕು. ಸಂತೋಷ ಮತ್ತು ದುಃಖ ಸಂದರ್ಭಗಳಲ್ಲಿ ಅವರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಬೇಕು. ವಿಶಿಷ್ಟವಾಗಿ ಜಮಾಲತಿನ ಸದಸ್ಯರು ಜಮಾಲತಿನ ಸಂತೋಷ ಮತ್ತು ದುಃಖದಲ್ಲಿ ಪಾಲುಗಾರರಾಗಬೇಕು. ಏಕೆಂದರೆ ಜಮಾಲತ್ ಒಂದು ದೇಹವಿದ್ದಂತೆ ಜಮಾಲತಿನ ದುಃಖ ಮತ್ತು ಸಂತೋಷವನ್ನು ಜಮಾಲತಿನ ಪ್ರತಿಯೊಬ್ಬನು ಅನುಭವಿಸಬೇಕು. ಹೀಗೆ ಮಾಡಿದರೆ ಜಮಾಲತಿನಲ್ಲಿ ಭಾವೈಕ್ಕೆ ಉಂಟಾಗುತ್ತದೆ.

ಜಮಾಲತ್ ಯಾರಿಗಾದರೂ ಶಿಕ್ಷೆ ನೀಡಿದರೆ ಅಥವಾ ಯಾರದಾದರೂ ವಿರುದ್ಧ ಕ್ರಮ ಕೈಗೊಂಡರೆ ಆ ವ್ಯಕ್ತಿ ಹೇಳುತ್ತಾನೆ ನನ್ನ ವಿರುದ್ಧ ಜರಗಿಸಲಾದ ಕ್ರಮವು ತಪ್ಪಾಗಿದೆ. ಇನ್ನೊಬ್ಬನಿಗೆ ಶಿಕ್ಷೆ ಆಗಲಿಲ್ಲ. ಅವನನ್ನು ಬೆಂಬಲಿಸಲಾಗಿದೆ ಎಂದೆಲ್ಲ ಹೇಳುತ್ತಾರೆ. ಇಂತಹ ಆಷ್ಟೇವರಗಳು ಹೊಸದೇನೂ ಅಲ್ಲ. ಪ್ರತಿಯೊಂದು ಕಾಲದಲ್ಲಿ ಇಂತಹ ಆಷ್ಟೇವ ಮಾಡುತ್ತಾ ಇರುತ್ತಾರೆ. ಇಂದಿನ ಕಾಲದಲ್ಲಿ ಸಹ ಇಂತಹ ಆಷ್ಟೇವರಗಳನ್ನು ಮಾಡುವವರು ಇದ್ದಾರೆ. ಹಿಂದೆ ಸಹ ಮಾಡುತ್ತಾ ಇದ್ದರು. ಇಂತಹ ಜನರ ಬಗ್ಗೆ ಪ್ರಸ್ತಾಪಿಸುತ್ತಾ ಹರ್ಯೋರತ್ ಮುಸ್ಲಿಕ್ ಮೌಲಿಕ್ ರರ್ಮಿಯಲ್ಲಾಕು ಅನ್ನಾಹು ಹೇಳುತ್ತಾರೆ:

ಜಮಾಲತಿನ ನಿರ್ಧಾರ್ಮ (ವ್ಯವಸ್ಥೆ) ಸರಿಯಾಗಿರಲು ಅಭಿಪ್ರಾಯಗಳ ಒಂದು ವಲಯದ ಆವಶ್ಯಕತೆಯಿದೆ. ಒಬ್ಬನು ಸೂಕ್ಷಿಸುವ ಭಿನ್ನಭಿನ್ನವಾಯ ದೊಡ್ಡದೆಯ ತೋರುಬಹುದಾದರೂ ಅದರಿಂದ ಯಾವುದಾದರೂ ಕಲಹ ಸಂಭವನೀಯವಲ್ಲವಾಗಿದ್ದರೆ ಅಂತಹ ಭಿನ್ನಭಿನ್ನವಾಯ ಹೊಂದಿದ ವ್ಯಕ್ತಿಯನ್ನು ಜಮಾಲತಿನಲ್ಲಿ ಮುಂದುವರಿಯಲು ಅನುಮತಿಸಬಹುದಾಗಿದೆ. ಆದರೆ ಇನ್ನೊಬ್ಬ ವ್ಯಕ್ತಿಯ ಭಿನ್ನಭಿನ್ನವಾಯ ಬಹಳ ಚಿಕ್ಕದಾಗಿ ಕಂಡರೂ ಅವನ ಆ ಭಿನ್ನಭಿನ್ನವಾಯದಿಯ ಜಮಾಲತಿನಲ್ಲಿ ಕಲಹ ತಲೆದೋರುವುದಾದರೆ ಅಂತಹ ವ್ಯಕ್ತಿಯನ್ನು ಜಮಾಲತಿನಿಂದ ಹೊರಗೆ ಹಾಕಬೇಕಾಗಿದೆ. ಒಮ್ಮೆ ಹರ್ಯೋರತ್ ಮಸೀಹ್ ಮೌಲಿಕ್ ಅಲ್ಯೇಹಿಸುಲಾಮರೆಯರೆ ಒಬ್ಬರು ಹೇಳಿದರು: ನಾನು ಶೀಯಾ ಪಂಗಡದಿಂದ ಬಂದವನಾಗಿದ್ದೇನೆ. ಹರ್ಯೋರತ್ ಅಲ್ಲ ರರ್ಮಿಯಲ್ಲಾಕು ಅನ್ನಾಹು ಹರ್ಯೋರತ್

ಅಭಿಬಂಧಕರ್ ರಮಿಯಲ್ಲಾಹು ಅನ್ನಾಹು ಮತ್ತು ಹರ್ಷಿರತ್ ಉಪರ್ ರಮಿಯಲ್ಲಾಹು ಅನ್ನಾಹುರವರಿಗಿತ ಶೈಷ್ವರೆಯ ನಾನು ಭಾವಿಸುತ್ತೇನೆ. ನನ್ನ ಮೇಲೆ ಶೀಯಾ ಪ್ರಭಾವ ಹೆಚ್ಚಿಗೆ ಇದೆ. ನಾನು ಈ ರೀತಿ ನಂಬಿಕೆ ಹೊಂದಿರುವಾಗ ನಿಮ್ಮ ಜೀಲತ್ ಮಾಡಬಹುದೇ? ಹರ್ಷಿರತ್ ಮಸೀಹ್ ಮೌಳಾದ್ ಅಲ್ಯೇಹಿಸ್ಲಾಹ್ ಅವರಿಗೆ ಪತ್ತ ಬರೆದು ಹೇಳಿದರು: ನೀವು ಜೀಲತ್ ಮಾಡಬಹುದು ಎಂದು. ಆದೆ ಇದಕ್ಕಿದುರಾಗಿ ಹರ್ಷಿರತ್ ಮಸೀಹ್ ಮೌಳಾದ್ ಅಲ್ಯೇಹಿಸ್ಲಾಹುಮರು ಒಮ್ಮೆ ಕೆಲವು ಜನರೊಂದಿಗೆ ಖಾದಿಯನಿನಿಂದ ಹೊರಟಿ ಹೋಗಬೇಕೆಂದು ಸಹ ಶೈಕ್ಷಿಯ ರಂಬದಲ್ಲಿ ಅಜ್ಞಾಭಿಸಿದ್ದರು. ಅವರ ಬಗ್ಗೆ ಪ್ರಕಟಿಸಿ ಸಹ ನೀಡಿದ್ದರು. ಅದಕ್ಕೆ ಕಾರಣವೇನೆಂದರೆ ಆ ಜನರು ಎದು ಹೊತ್ತು ನಮಾರ್ಥಿಗೆ ಹಾಜರಾಗುತ್ತಿರಲ್ಲ. ಕೆಲವರು ಗುಂಪುಗೂಡಿ ಹುಕ್ಕ ಸೇದುತ್ತಿದ್ದರು ಮತ್ತು ಹರಟಿಕೊಷ್ಟಪುದರಲ್ಲಿ ಮಗ್ನಾಗುತ್ತಿದ್ದರು.

ನೋಡಿರಿ, ಅದು ಮದ್ದಾನದಷ್ಟು ನಿಷಿಧ ವಸ್ತು ಅಲ್ಲಾಗಿದ್ದರೂ, ಅದನ್ನು ಬಳಸುವ ವ್ಯಕ್ತಿಯನ್ನು ಹರ್ಷಿರತ್ ಮಸೀಹ್ ಮೌಳಾದ್ ಅಲ್ಯೇಹಿಸ್ಲಾಹ್ರೋವರು ಜಮಾಲತಿನಿಂದ ಹೊರ ಹಾಕಿದರು. ಆದರೆ, ತನ್ನ ಸ್ವರ್ತ ವಿಶ್ವಾಸ ಪ್ರಕಾರ ಹರ್ಷಿರತ್ ಅಭಿಬಂಧಕ ರಮಿಯಲ್ಲಾಹು ಅನ್ನಾಹು ಹರ್ಷಿರತ್ ಅಲ್ಲಿ ರಮಿಯಲ್ಲಾಹು ಅನ್ನಾಹುಗಿಂತ ಶೈಷ್ವರಾಗಿದ್ದರೂ, ಅಲೀಯವರನ್ನು ಅಭಿಬಂಧಕ ರಮಿಯಲ್ಲಾಹು ಅನ್ನಾಹುರವರಿಗಿತಲೂ ಶೈಷ್ವರೆಯಂತೆ ಪರಿಗಳಿನುವ ವ್ಯಕ್ತಿಯನ್ನು ಜಮಾಲತಿಗೆ ಸೇರಲು ಅನುಮತಿ ನೀಡಿದರು.

ಹರ್ಷಿರತ್ ಮಸೀಹ್ ಮೌಳಾದ್ ರಮಿಯಲ್ಲಾಹು ಅನ್ನಾಹು ಹೇಳುತ್ತಾರೆ: ಕೆಲವು ವಿಷಯಗಳು ತಾತ್ಕಾಲಿಕವಾಗಿ ದೊಡ್ಡದಾಗಿ ತೋರುವುದಾದರೂ ಅವು ಚಿಕ್ಕಪುಗಳಾಗಿರುತ್ತವೆ. ಆದರೆ ಬೇರೆ ಕೆಲವು ವಿಷಯಗಳು ತಾತ್ಕಾಲಿಕವಾಗಿ ಚಿಕ್ಕದಾಗಿ ತೋರುವುದಾದರೂ ಅವುಗಳ ಪರಿಣಾಮ ದೊಡ್ಡದಾಗಿರುತ್ತವೆ. ಆದುದರಿಂದ ತಾತ್ಕಾಲಿಕ ಕಲಹದ ದೃಷ್ಟಿಯಲ್ಲಿ ಕೆಲವೊಮ್ಮೆ ದೊಡ್ಡ ವಿಷಯಗಳನ್ನು ಕಡೆಗಳಿನಲಾಗುತ್ತದೆ. ಆದರೆ ಕೆಲವು ಚಿಕ್ಕ ವಿಷಯಗಳ ಬಗ್ಗೆ ಕ್ರಮ ಕ್ಷೇಗೊಳ್ಳಲಾಗುತ್ತದೆ. ಆದರೆ ಆಕ್ಷೇಪ ಮಾಡುವವರು ಎಂದೂ ಬುದ್ಧಿ ಮೂರ್ಕಾಕಾಗಿ ಚಿಂತಿಸುವುದಿಲ್ಲ. ಅವರ ಉದ್ದೇಶ ಕೇವಲ ಆಕ್ಷೇಪ ಮಾಡುವುದು ಮಾತ್ರವಾಗಿದೆ. ಯಾರು ಶೈಕ್ಷಿಸಲ್ಪಡುತ್ತಾರೋ ಅವರಿಗೆ ಕೆಲವರು ಬೆಂಬಲ ನೀಡುತ್ತಾರೆ. ಯಾವ ಕಾರಣಿಂದ ಶಿಕ್ಕ ನೀಡಲಾಗಿದೆ ಎಂಬ ವಿಷಯ ಇತಹ ಬೆಂಬಲಿಗಿರೆ ತಿಳಿದಿರುವುದಿಲ್ಲ. ಆದುದರಿಂದ ಯಾರೂ ಅಂತಹ ವಿಷಯಗಳಲ್ಲಿ ನಿಷ್ಠಾರ್ಥಾವಾಗಿ ಹಸ್ತಕ್ಷೇಪ ಮಾಡಬಾರದು. ಅಥವಾ ಯಾರ ಬಗ್ಗೆಯೂ ಶಿಫಾರಸುಗಳನ್ನು ಮಾಡಬಾರದು. ಮುಂದೆ ಜಮಾಲತ್ ಪರಿಶೋಧನೆ ನಡೆಸಿ ಶಿಕ್ಕಿಗೆ ಗುರಿಯಾದವರಿಗೆ ಕ್ಷಮೆಯನ್ನು ನೀಡಲಾಬಹುದು. ಇಂತಹ ಆಕ್ಷೇಪಗಾರರು ನಾನು ಹಿಂದೆ ಹೇಳಿದ ಹಾಗೆ ಈಗ ಸಹ ಇದ್ದಾರೆ. ತಮ್ಮ ಕೆಲನ ಮಾಡಿದಾಗ ಶಿಕ್ಷಿಸಲ್ಪಟ್ಟರೆ ತಮ್ಮನ್ನು ಸುಧಾರಣೆ ಮಾಡುವುದಕ್ಕೆ ಬದಲಾಗಿ ಜಮಾಲತಿನ ವಿರುದ್ಧ ಮಾತನಾಡುತ್ತಾರೆ. ಅವರ ಸ್ಥಿತಿ ಹೇಗೆ ದೆಯೆದರೆ, ನಾವು ಈಗ ಹೇಗೆ ಇದ್ದೇಪ್ಪೋ ಹಾಗೆಯೇ ಇರುವೆವು, ನಾವು ನಮ್ಮನ್ನು ಸುಧಾರಣೆ ಮಾಡಬೇ ಇದ್ದರೂ ನಮ್ಮನ್ನು ಜಮಾಲತಿನ ಭಾಗವಾಗಿ ಇಟ್ಟಕ್ಕಾಳಿ ಎಂದು ಹೇಳುವಂತಿದೆ.

ಹರ್ಷಿರತ್ ಮಸೀಹ್ ಮೌಳಾದ್ ರಮಿಯಲ್ಲಾಹು ಅನ್ನಾಹು ಒಮ್ಮೆ ಮತ್ತು ತರಬೇತಿಗೊಳ್ಳಬೇಕು ಒಂದು ಲೇಖನ ಬರೆದರು. ಅದರಲ್ಲಿ ಹರ್ಷಿರತ್ ಮಸೀಹ್ ಮೌಳಾದ್ ಅಲ್ಯೇಹಿಸ್ಲಾಹುಮರು ಹೇಳಿದ ಒಂದು ಕಥೆಯನ್ನು ಪ್ರಸ್ತಾಪಿಸಿದ್ದರು. ಅದು ಹಿಂಗೆ: ನಮ್ಮ ಇಮಾಮ್ ಅ

ಅಲ್ಯೇಹಿಸ್ಲಾಹುಮರ್ 1898 ಸೆಪ್ಟೆಂಬರ್ ದಿನಾಂಕ 5ರಂಡು ಅಸರ್ ನಮಾರ್ ನಂತರ ನನ್ನ ಅಪೇಕ್ಷೆ ಪ್ರಕಾರ ಒಂದು ಕಥೆ ಹೇಳಿದರು. ಅಲ್ಲಾಹನ ಮೇಲೆ ತಪಕ್ಕಲ್ (ಭರವಸೆ) ಇಡುವವರನ್ನು ಮತ್ತು ಸತ್ಯವಾದ ತಪ್ಪ ಹೊಂದಿರುವವರನ್ನು ಅದು ಎಂತಹ ಸ್ಥಿತಿಗೆ ಅರ್ಹರನ್ನಾಗಿ ಮಾಡುತ್ತದೆ ಎಂದರೆ ಅಲ್ಲಾಹನು ಅವರ ರಷ್ಕನಾಗುತ್ತಾನೆ. ಅಂತಹ ವ್ಯಕ್ತಿಯ ಅವಕ್ಷಕೆಗಳನ್ನು ಅಲ್ಲಾಹನು ಹೇಗೆ ಈಡೆರಿಸುತ್ತಾನೆಯರೆ ಯಾರಿಗೂ ಅದರ ಬಗ್ಗೆ ತಿಳಿದಿರುವುದಿಲ್ಲ. ಹರ್ಷಿರತ್ ಮಸೀಹ್ ಮೌಳಾದ್ ಅಲ್ಯೇಹಿಸ್ಲಾಹ್ ಹೇಳಿದರು: ಒಬ್ಬ ಹಿರಿಯರು ಎಲ್ಲಿಗೂ ಪ್ರಯಾಣ ಮಾಡುತ್ತಿದ್ದರು. ಅವರು ಒಂದು ಕಾಡಿನಲ್ಲಿ ದಾಟಿ ಹೋಗಬೇಕಾಗಿತ್ತು. ಅಲ್ಲಿ ಒಬ್ಬ ಕಳ್ಳ ವಾಸಿಸುತ್ತಿದ್ದನು. ಅವನು ಅಲ್ಲಿಯದ ದಾಟಿಹೋಗುವ ಪ್ರಯಾಣಕರನ್ನು ಲಾಟಿ ಮಾಡುತ್ತಿದ್ದನು. ಅವನು ತನ್ನ ಸ್ವಭಾವ ಪ್ರಕಾರ ಆ ಹಿರಿಯರನ್ನೂ ಲಾಟಿ ಮಾಡಲು ಮುಂದಾದನು. ಆಗ ಹಿರಿಯರು ಹೇಳಿದರು: ಪವಿತ್ರ ಖರ್ಬಾನಿನಲ್ಲಿ ಹೇಗೆ ಅಲ್ಲಾಹನು ಹೇಳಿದ್ದಾನೆ- ವ ಈ ಸ್ವಂತಾಯಿ ರಿರ್ಖೋಖಿಸುವುದ್ದೀ ಏಮೊ ತೂಲದೊಂ. ಆಕಾಶದಲ್ಲಿ ನಿಮಗೆ ಆಹಾರವಿದೆ ಮತ್ತು ನಿಮಗೆ ವಾಗ್ನಾನ ನೀಡಲ್ಪಟ್ಟದ್ದು ಸಹ ಇದೆ. ಇದಕ್ಕೆ ಶರತ್ತೆನೆಯರೆ ನೀವು ಒಳಿಕಿನಲ್ಲಿ ಸ್ಥಿರವಾಗಿರಬೇಕು. ಆದುದರಿಂದ ನೀನು ಅಲ್ಲಾಹನ ಮೇಲೆ ಭರವಸೆ ಇಡುವುದಾದರೆ ಮತ್ತು ತಪ್ಪ (ಭಯಭಕ್ತಿ) ಹೊಂದುವುದಾದರೆ ನಿನಗೆ ಆಕಾಶದಲ್ಲಿ ಆಹಾರವಿದೆ. ನೀನು ಕಳ್ಳತನವನ್ನು ಬಿಟ್ಟರೆ ಅಲ್ಲಾಹನು ಸ್ವತ್ಸ ನಿನ್ನ ಅವಕ್ಷಕೆಗಳನ್ನು ಈಡೆರಿಸಿ ಕೊಡುವನು.

ಆ ಹಿರಿಯರ ಮಾತು ಕಳ್ಳನ ಮೇಲೆ ಪ್ರಭಾವ ಬೀರಿತು. ಅವನು ಅವರನ್ನು ಬಿಟ್ಟಬಿಟ್ಟನು. ನಂತರ ಅವನು ಕಳ್ಳವು ಮಾಡುವುದನ್ನು ಬಿಟ್ಟನು. ಅವನು ಎಷ್ಟು ವ್ಯಾಪ್ತಿಯ ವಂತನಾದನೆಯರೆ ಬಿಟ್ಟ ಬೆಳ್ಗಳ ಬಿಟ್ಟಲುಗಳಲ್ಲಿ ಮೃಷಣ್ಣವನ್ನು ಭಕ್ಷಿಸಲು ತೊಡಗಿದನು. ಕಳ್ಳತನ ಬಿಟ್ಟ ಮೇಲೆ ಇಟ್ಟ ವ್ಯಾಪ್ತಿಯ ವಂತನಾದ ನಂತರ ತಾನು ಲಾಟಿ ಮಾಡಿದ ಬಿಟ್ಟಲುಗಳನ್ನು ತನ್ನ ಗುಡಿಸಲಿನ ಹಿಂಡಕ್ಕೆ ಎಸೆದು ಬಿಡುತ್ತಿದ್ದನು. ಅನಂತರ ಅದೇ ದಾರಿಯಾಗಿ ಆ ಹಿರಿಯರು ಮತ್ತೊಮ್ಮೆ ಆಗಮಿಸಿದಾಗ ಈಗ ಬಹಳ ಒಳ್ಳಿಯವನಾಗಿದ್ದ ಆ ಮಾಡಿ ಕಳ್ಳನು ತನ್ನ ಎಲ್ಲ ವಿಷಯಗಳನ್ನು ಅವರಿಗೆ ವಿವರಿಸಿ ಕೊಟ್ಟ ಹೇಳಿದನು: ನನಗೆ ಪವಿತ್ರ ಖರ್ಬಾನಿನ ಇನ್ನೊಂದು ವಜಣವನ್ನು ಹೇಳಿಕೊಡಿ. ಆಗ ಆ ಹಿರಿಯರು ಹೇಳಿದರು: ಘ ಪರಬ್ರಹ್ಮಾಯಿ ವಲ್ಲ ಅರ್ಬಿಧಿ ಇಂದ್ರಾಯಿ ಲ ಹಕ್ಕುನ್. ಆಕಾಶಗಳ ಮತ್ತು ಭೂಮಿಯ ಪ್ರಭುವಿನಾಂ ಎಂಡಿತವಾಗಿಯೂ ಇದು ಸತ್ಯವಾಗಿದೆ. ಈ ಪವಿತ್ರ ಶಬ್ದಗಳನ್ನು ಅಲಿಸಿದಾಗ ಆ ವ್ಯಕ್ತಿಯ ಮೇಲೆ ಎಂತಹ ಪ್ರಭಾವ ಉಂಟಾಯಿತೆಯೇ, ಅವನು ಅಲ್ಲಾಹನ ಮಹಿಮೆ ಮತ್ತು ಪ್ರತಾಪದ ಬಗ್ಗೆ ಯೋಜಿಸಿ ಗಾಬರಿಗೊಂಡನು ಮತ್ತು ಅದೇ ಸ್ಥಿತಿಯಲ್ಲಿ ಮೃತನಾದನು.

ಹರ್ಷಿರತ್ ಮಸೀಹ್ ಮೌಳಾದ್ ಅಲ್ಯೇಹಿಸ್ಲಾಹುಮರು ಎಂಬೊಂತು ವರ್ಷ ಪ್ರಾಯದ ಬಾಲಕನಿಗೆ ಹೇಳಿದ ಕಥೆಯಿದ್ದರು. ಅನಂತರ ಮತ್ತೊಂದೊಂದು ಈಗ ಕಥೆಯನ್ನು ಪುನರಾವರ್ತಿಸಿ ಬರೆಯಲಾಯಿತು. ತಪ್ಪವನ್ನು ಹೊಂದುವುದರಿಂದ ಎಂತಹ ವ್ಯಾಪ್ತಿ ಸಿನುತ್ತದೆ ಎಂಬುದನ್ನು ಈಗ ಕಥೆಯಲ್ಲಿ ವಿವರಿಸಲಾಗಿದೆ. ಆಕಾಶ ಭೂಮಿಗಳ ನಿವಾಸಿಗಳಿಗೆ ಪಾಲನೆ ಮೇಂಟೆನಾನ್ ಮಾಡುತ್ತಿರುವ ಅಲ್ಲಾಹನ ಅಸ್ತಿತ್ವದ ಬಗ್ಗೆ ಯಾವುದೇ ಸಂಜಯವಿಲ್ಲ. ಆ ಪರಿಖಂಡ ಸತ್ಯದೇವ ನಮ್ಮನ್ನೇಲ್ಲ ಪಾಲನೆ ಮೇಂಟೆನಾನ್ ಮಾಡುತ್ತಾನೆ. ಆ

ಅಲ್ಲಾಹನಿಗೆ ಭಯಪಡಬೇಕು. ಅವನ ಮೇಲೆ ಭರವಸೆ ಇಡಬೇಕು. ನತ್ಯವಂತರಾಗಬೇಕು ಎಂದು ಈ ಕಥೆಯಲ್ಲಿ ಉಪದೇಶಿಸಲಾಗಿದೆ. ಹರ್ಮಾರತ್ ಮಸಿಹ್ ಮೌಲಾದ್ ಅಲ್ಯೇಹಿಸ್ಲಾಮರ ಕಾಲದ ಮಕ್ಕಳಿಗೆ ಎಂತಹ ನೀತಿಪಾಠ ಕಲಿಸಲಾಗುತ್ತಿತ್ತೆದರೆ ಇಂದಿನ ಕಾಲದ ದೊಡ್ಡಪರಿಗೆ ಸಹ ಅವುಗಳನ್ನು ಮನವರಿಕೆ ಮಾಡಲು ಕಷ್ಟವಾಗುತ್ತದೆ.

ನಮ್ಮಲ್ಲಿ ಪ್ರತಿಯೊಬ್ಬರು ನೆನಪಿಡಬೇಕಾದುದೇನೆಂದರೆ ನಾವು ತಖ್ವದಲ್ಲಿ ನಡೆಯಲು ಪ್ರಯತ್ನಿಸಬೇಕು ಮತ್ತು ಅಲ್ಲಾಹನೇ ನಮ್ಮ ಪಾಲಕ ಮೋಷಕನಾಗಿರುವನು ಎಂದು ದೃಢವಾಗಿ ನಂಬಬೇಕು. ಅವನು ಪರಿಶುದ್ಧನಾದ ಸೃಷ್ಟಿಕರ್ತನಾಗಿರುವನು. ಅವನಿಗೆ ಭಯಪಡಬೇಕು. ಅವನನ್ನೇ ಯಾವಾಗಲೂ ಬೇಡಿಕೊಳ್ಳುತ್ತಾ ಇರಬೇಕು. ಅವನ ಮುಂದೆಯೇ ಬಾಗುತ್ತಾ ಇರಬೇಕು. ಅವನ ಮೇಲೆಯೇ ಭರವಸೆ

ಇಡಬೇಕು. ಇದು ಪ್ರತಿಯೊಬ್ಬ ಮುಸ್ಲಿಮನು ಹೊಂದಬೇಕಾದ ಒಳಿತಾಗಿದೆ. ಇದನ್ನು ನಂಬುವುದು ಮತ್ತು ಅನುಷ್ಠಾನಕ್ಕೆ ತರುವುದು ಅವಶ್ಯಕವಾಗಿದೆ.

ಈ ನೀತಿಪಾಠ ಮಕ್ಕಳಿಗಂತ ದೊಡ್ಡಪರಿಗೆ ಹೆಚ್ಚು ಮಹತ್ವಪೂರ್ವಾದುದಾಗಿದೆ. ಇಂದಿನ ಕಾಲಘಟ್ಟದಲ್ಲಿ ನಾವು ಈ ವಿಷಯಗಳನ್ನು ಮರೆತು ಬಿಡುತ್ತಿದ್ದೇವೆ. ತಖ್ವದಿಂದ ಕೆಲವು ಸಾರಿ ಕೆಲವು ಜನರು ದೂರ ಸರಿಯುತ್ತಾರೆ. ಅಲ್ಲಾಹನ ಮೇಲೆ ಭರವಸೆ ಇಡುವುದಕ್ಕಿಂತ ಮಿಗಿಲಾಗಿ ಜನರ ಮೇಲೆ ಭರವಸೆ ಇಡುತ್ತಾರೆ. ಅವರು ನೆನಪಿಡಬೇಕು ವಾಸ್ತವಿಕ ಭರವಸೆ ಇಡಬೇಕಾದುದು ಅಲ್ಲಾಹನಲ್ಲಾಗಿದೆ. ಅಲ್ಲಾಹನು ನಮ್ಮೇಲ್ಲರಲ್ಲಿಯೂ ಈ ತಖ್ವ ಉಂಟಾಗುವಂತೆ ಮಾಡಲಿ – ಆಮೀನ್.

Friday Sermon delivered by Hadhrath Khaleefatul Masih Al Khamis^(atba)
at Masjid Baithul Futhuh, London on 22-07-2016.

Summarized by Majlis Ansarullah Bharat

Kannada Translation: M. Ubeidullah for Kannada Desk, Qadian

Reviewed by: M.P Ibrahim / **Typing:** U Basheer Ahmad

Published By: Kannada Isha'at Team for Nazarath Nashr-O-Isha'ath, Qadian

Email: khutuba.kannada@gmail.com

You can find all the Sermons archived at: www.alislam.org/friday-sermon